

III Semester All U.G. Courses Examination, February/March 2024
(NEP Scheme) (Freshers and Repeaters)
COMPUTER SCIENCE
SEC-3 : Artificial Intelligence

Time : 1½ Hours

Max. Marks : 30

Instruction : Answer all the Sections.**SECTION – A****ವಿಭಾಗ – ಎ**

- I. Answer any 5 questions. Each question carries 2 marks. **(5×2=10)**

ಯಾವುದಾದರೂ 5 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಯು 2 ಅಂಕಗಳನ್ನು ಹೊಂದಿರುತ್ತದೆ.

1) Mention the different types of AI techniques.

ವಿವಿಧ ರೀತಿಯ AI ತಂತ್ರಗಳನ್ನು ಉಲ್ಲೇಖಿಸಿ.

2) Why is artificial intelligence important ?

ಕೃತಕ ಬುದ್ಧಿಮತ್ತೆ ಏಕೆ ಮುಖ್ಯ ?

3) What is an Intelligence System ?

ಗುಪ್ತಚರ ವ್ಯವಸ್ಥೆ ಎಂದರೆನು ?

4) What is OCR ?

OCR ಎಂದರೆನು ?

5) Mention any two applications used in Mobile payment.

ಮೊಬೈಲ್ ಪಾವತಿಯಲ್ಲಿ ಒಳಸಲಾದ ಯಾವುದೇ ಎರಡು ಅನ್ವಯಗಳನ್ನು ಉಲ್ಲೇಖಿಸಿ.

6) What is Photo editing ?

ಫೋಟೋ ಎಡಿಟಿಂಗ್ ಎಂದರೆನು ?

7) Define Robotics.

ರೊಬೋಟಿಕ್ ಅನ್ನು ವ್ಯಾಖ್ಯಾನಿಸಿ.

8) Write the one difference between robot system and other AI.

ರೊಬೋಟ್ ವ್ಯವಸ್ಥೆ ಮತ್ತು ಇತರ AI ನಡುವಿನ ಒಂದು ವ್ಯತ್ಯಾಸವನ್ನು ಬರೆಯಿರಿ.



SECTION – B
 III Semester All U.G. Courses, Republished March 2024
 (NEP Guidelines) – नि-ग-वि-विज्ञान
 COMPUTER SCIENCE

II. Answer **any 5** questions. **Each** question carries **4** marks. **(5×4=20)**

या प्र० वा दा दर्शा ५ प्र० ते गोले ला तु रिसि. प्र० ते प्र० ते या ४ अ० के गोले नू० होंदि रुत्ते दे०

9) Write the goals of artificial intelligence.

कृतक बुद्धि वाच्य गोले गोले नू० बरेयीरि.

10) Compare and contrast human intelligence versus machine intelligence.

मा नव बुद्धि वाच्य के मत्तु यांते, बुद्धि वाच्य या नू० होलीसि मत्तु व्यतीरिक्त गोले सि.

11) Explain philosophy of Artificial Intelligence.

कृतक बुद्धि वाच्य तत्त्व ता स्त्रवनू० विवरिसि.

12) Explain application of AI in Health Care.

अर्थात्, रक्षण या लौ० AI या अन्न या वनू० विवरिसि.

13) Write the steps to install AI apps.

AI अप्लीकेशन गोले नू० साफ़ि सल यांते गोले नू० बरेयीरि.

14) Write the applications of AI in the field of education.

शिक्षा कै त्रै दा लौ० AI या अप्लीकेशन गोले नू० बरेयीरि.

15) Discuss various components of Robot.

रोबोट नू० एवं विवर अ० गोले नू० चेचिसि.

16) Write an application of robotics.

रोबोटिक्स नू० अन्न या गोले नू० बरेयीरि.

